

Date: 23.06.2021

To,

M/s. Bombay Stock Exchange Limited
Phiroze Jeejeebhoy Towers
Dalal Street,
Mumbai-400001

Security Code: 524654

Dear Sir/Madam,

Subject: Newspaper advertisement for transfer of equity shares to IEPF

Please find enclosed the copies of the advertisements published in the newspapers namely, Business Line, English newspaper and Sanjeevani, Kannada newspaper on June 23, 2021, in connection with the shares and dividend liable to be transferred to IEPF in accordance with Section 124(6) of the Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016.

We request you to kindly take the aforesaid information on record for dissemination through your website.

Yours Faithfully,

For Natural Capsules Limited



Sunil L. Mundra
Managing Director



Encl: As above

Amendments to e-commerce rules to bring in more accountability: Govt

Changes made to protect consumers, not regulate e-comm entities; experts see operational issues

MEENAKSHI VERMA AMBWANI
New Delhi, June 22

The Consumer Affairs Ministry has said the provision of mandatory registration for e-commerce entities in the proposed amendment to Consumer Protection E-Commerce Rules 2020 is to bring in accountability and encourage genuine players in the e-commerce space.

Speaking to mediapersons, Nidhi Khare, Additional Secretary, Department of Consumer Affairs, here on Tuesday said the prohibition on fraudulent back-to-back flash sales is being brought-in as an enabling provision for consumers to make complaints against unfair trade practices.

Seeking public views

The Ministry came out with the proposed amendments on Monday seeking public comments. In the amendments, it has proposed to tighten the country of origin norms for imported goods, prevent predatory pricing-led flash sales, mis-selling and cross-selling. It also proposes to bring in the concept of fall-back liability on marketplace e-commerce entities and tighten norms to prevent



The Ministry officials stressed that the amendments have been proposed to protect consumer interest ISTOCKPHOTO

preferential treatment of related parties and private labels, among other provisions.

Khare said conventional flash sales will not be impacted and explained that the proposed amendments refer to prohibiting those back-to-back flash sales where a particular seller that does not carry any inventory or order fulfilment capability is fraudulently placing a “flash or back-to-back” order with another seller controlled by the e-commerce platform. “So the consumers get a very limited choice and it also makes other businesses, especially MSMEs uncompetitive.... Sometimes shell companies, which are controlled by the e-commerce marketplace, are formed for fronting these activities,” she added.

“We are not saying that we will begin investigating every flash sale or regulating every flash sale. We are not asking for any disclosure from companies on flash sales. The aim is to bring in an enabling pro-

vision for consumers to be able to make complaints if they felt they were cheated,” she added.

The Ministry officials stressed that the amendments have been proposed to protect consumer interest and not to regulate trade on e-commerce entities as that comes under the purview of the Department of Promotion of Industry & Internal Trade.

Regulatory landscape

Experts pointed out that proposed amendments envisage a significant shake-up of the regulatory landscape of India’s fast-growing e-commerce sector and will pose operational challenges for the sector.

Ankur Pahwa, e-commerce sector National Leader, EY India said, “While regulations are certainly needed to govern the e-commerce channel, they need to be devised comprehensively and holistically, be consistent in their application to various retail channels

and finally be governed by a single law vs various regulations and notifications.”

Nakul Batra, Associate Partner at DSK Legal, said, “Greater liability of the e-commerce entities have been proposed by referring provisions of Competition Act, 2002, introducing concept of related party and associated enterprises, fall-back liability etc. which will compel the e-commerce entities to re-evaluate their business models. Additional compliances have also been put on e-commerce entities in terms of appointing a Chief Compliance Officer, disclosures pertaining to the imported goods or services, cross-selling, sponsored listing etc., which appears to be in line with the IT Rules 2021.”

Supratim Chakraborty, Partner at Khaitan & Co, added, “The amendment to the e-commerce rules have proposed to empower consumers with the ability to provide their express and affirmative consent with regard to sharing of their data being collected by the e-commerce platform. Such consent cannot be obtained through mechanisms such as pre-ticked boxes. While these may pose operational challenges to the e-commerce platforms, the government is willing to make that trade-off, in order to ensure that e-commerce platforms can be held accountable to its multiplying consumer base in India.”

IDBI Bank sell-off: Govt floats RFP for appointment of transaction and legal advisors

OUR BUREAU
New Delhi, June 22

The government on Tuesday floated a Request for Proposal (RFP) to appoint transaction advisor and legal advisor to assist in the strategic disinvestment of IDBI Bank.

The last date for interested parties to submit their bid is July 13 and the bid will be opened on July 14.

At present, IDBI Bank is classified as a private sector bank by

the RBI with government shareholding at 45.48 per cent, Life Insurance Corporation of India shareholding at 49.24 per cent and the non-promoter shareholding at 5.29 per cent. LIC is the promoter while Centre is the co-promoter.

The government proposes to go for strategic disinvestment along with transfer of management control. However, the extent of shareholding to be divested by the government and

LIC will be decided at the time of structuring of transaction in consultation with the RBI.

The government has set a target of ₹1.75-lakh crore to be raised through disinvestment this fiscal, out of which ₹1-lakh crore is intended to be raised through off-loading the government stake in public sector banks and financial institutions. This also includes the stake sale in IDBI Bank. On May 5, the Cabinet Committee on Economic Af-

fairs (CCEA) approved the strategic disinvestment of IDBI Bank. LIC’s Board has already passed a resolution to the effect that LIC may reduce its shareholding in IDBI Bank through divesting its stake along with strategic stake sale envisaged by the government with an intent to relinquish management control and by taking into consideration, price, market outlook, statutory stipulation and interest of policy holders.

Why retail participation has been increasing in the stock market

SBI’s ‘Ecowrap’ cites decline in savings avenues, rising global liquidity as reasons

OUR BUREAU
Mumbai, June 22

A decline in savings avenues amidst a low interest rate regime has led to greater interest on the part of individuals in the stock market, according to a State Bank of India report.

The report, “Ecowrap”, put together by SBI’s economic research department (ERD), observed that with the key repo rate at 4 per cent, fixed deposit (FD) rates vary from 2.9 per cent to 5.4 for different tenures (SBI FD rate).

The ERD emphasised that even the current small savings rates are low, varying from 7.6 per cent on Sukanya Samridhi Yojana Account Scheme, 7.4 per cent on Senior Citizen Savings Scheme,

7.1 per cent on Public Provident Fund to 6.8 per cent on National Savings Certificate. Another reason for the increasing retail participation in the stock market could be the significant increase in global liquidity, Ecowrap said. This is reflected in the FII (foreign institutional investor) inflows in FY21, with the total flows amounting to \$36.18 billion.

Market rally

Additionally, the Covid-19 pandemic, which has resulted in people spending more time in their homes, might be another reason for their tilt towards stock market trading.

The ERD observed that over the past year there has been a signi-

ficant increase in retail participation in Indian markets, aided by a huge market rally. “The number of individual investors in the market has increased by a whopping 142 lakh in FY21, with 122.5 lakh new accounts at CDSL and 19.7 lakh in NSDL.

“Furthermore, another 44.7 lakh retail investors have been added during the two months of this fiscal,” the report said.

Referring to client-wise participation in capital market at NSE, the ERD said the share of retail investors has risen to 45 per cent in May 2021 from 39 per cent in March 2020, while that of DIIs (domestic institutional investors) and FIIs has declined to 7 per cent (from 10 per cent in March 2020) and 10 per cent (from 15 per cent in March 2020), respectively, during the same period.

EU antitrust regulators to probe Google’s adtech biz

REUTERS
Brussels, June 22

Alphabet unit Google on Tuesday found itself in the EU antitrust spotlight again as regulators opened an investigation into its lucrative digital advertising business to examine whether it favours its own business over rivals, advertisers and online publishers.

Google generated \$147 billion in revenue from online ads last year, more than any other company in the world. Ads on its properties, including search, YouTube and Gmail, accounted for the bulk of sales and profits.

About 16 per cent of revenue came from its display or network business, in which other media companies use Google technology to sell ads on their website and apps.

‘No plan to merge IIFCL with new NaBFID’

Institution will continue to roll out innovative products in the infra financing space, says MD

OUR BUREAU
New Delhi, June 22

India Infrastructure Finance Company Ltd (IIFCL), a State-owned entity, on Tuesday made it clear that it was not looking to merge itself with the newly set up National Bank for Financing Infrastructure and Development (NaBFID), which is being positioned as the principal Development Financial Institution (DFI) for infrastructure financing in the country.

“There are no such plans. We have our plans for the future for IIFCL. Of course, we would like to take the objectives of the Government forward. That is very very clear,” PR Jaishankar,

Managing Director, IIFCL, said when asked if there are any plans to merge IIFCL with NaBFID.

Stating that IIFCL would like to position itself as a leading innovative infrastructure lender, Jaishankar said that the institution would continue to roll out new innovative products in the infrastructure financing space in the coming days.

Net profit of ₹325 crore

IIFCL on Tuesday reported a consolidated net profit of ₹325 crore for the financial year ended March 31, 2021. This was a 246 per cent increase over net profit of ₹94 crore recorded in the previous year. During 2020-21, IIFCL recorded the highest ever sanctions and disbursements of ₹20,892 crore and ₹9,460 crore respectively, on a standalone basis.

On capital raising plans, Jaishankar said that IIFCL was



PR Jaishankar, Managing Director, IIFCL

adequately capitalised and had capital adequacy ratio of 31 per cent. “With this capital adequacy, there is potential to do additional business of ₹50,000 crore. The additional capital is required thereafter,” Jaishankar said.

Jaishankar, however, noted that IIFCL could raise debt resources of about ₹15,000 crore this fiscal to fund growth. Pawan Kumar, Deputy Man-

aging Director, IIFCL, clarified that the entire ₹15,000 crore will be mobilised from the domestic markets.

Keeping with its strategic intent to strengthen the monitoring and surveillance systems through digitalisation, IIFCL is now in the process of putting in place an online project monitoring system, first of its kind in India, for real-time project monitoring during construction phase by integrating high-end solutions like Drones, AI etc.

Also, IIFCL is in the process of establishing an in-house research and advisory wing, which would enable the institution in further bolstering its capabilities to provide policy advocacy, feedback, remedial action, innovative products and processes to government, regulatory bodies, project authorities and other stakeholders, Jaishankar said.

Total wealth in India fell by \$594 b in 2020: Credit Suisse

However, aggregate global wealth rose by \$28.7 trillion

OUR BUREAU
Mumbai, June 22

Total wealth in India fell by \$594 billion, or 4.4 per cent, to \$12,833 billion at the end of 2020, according to Credit Suisse Research Institute’s Global Wealth report 2021

In comparison, aggregate global wealth rose by \$28.7 trillion to reach \$418.3 trillion at the end of the year. In terms of current US dollars, total wealth grew by 7.4 percent and wealth per adult was up 6 per cent. However, widespread depreciation of the US dollar accounted for 3.3 percentage points of the growth. If exchange rates had remained the same as in 2019, total wealth would have grown by 4.1 per cent and wealth per adult by 2.7 per cent. In India, wealth per adult stood at \$14,252 in 2020, growing at an average annual rate of 8.8 per cent from 2000 to 2020, versus an average global annual growth rate of

4.8 per cent. India accounts for one percent of the world’s global millionaires. By the end of 2020, the number of millionaires in India fell from approximately 764,000 to 698,000, mainly due to currency depreciation. The number of millionaires in India is expected to grow by 81.8 per cent to reach 1.3 million in 2025. It had approximately 4,320 ultra-high-net-worth adults with net worth exceeding \$50 million.



Wealth outlook

Global wealth is projected to rise by 39 per cent over the next five years, reaching \$583 trillion by 2025. Low and middle-income countries are responsible for 42 per cent of the growth, although they account for just 33 per cent of current wealth.

Wealth per adult is projected to increase by 31 per cent, passing the mark of \$100,000. Unadjusted for inflation, the number of millionaires will also grow markedly over the next five years reaching 84 million, while the number of UHN- Ws should reach 344,000.

Centrum Capital’s board okays ₹1,500-cr fund raise

Firm posts ₹5.54-cr loss in fourth quarter

OUR BUREAU
Mumbai, June 22

Centrum Capital is planning to raise funds aggregating up to ₹1,500 crore, possibly to fund the proposed small finance bank venture of its step-down subsidiary, even as it reported a consolidated net loss of ₹5.54 crore in the fourth quarter-ended March 31, 2021 against a consolidated net profit of ₹25.05 crore in the year ago period.

The fund raising in the backdrop of Centrum Financial Services Ltd (CFSL) getting ‘in-principle’ approval from the Reserve Bank of India to set up a small finance bank, which in turn is expected to takeover the scam-hit Punjab and Maharashtra Co-operative (PMC) Bank.

NCD issue

Specifically, the board of directors of Centrum Capital on Tuesday approved an enabling resolution for raising funds through the issuance of non-convertible deben-

tures, up to ₹1,000 crore, subject to the approval of shareholders.

Further, the board also approved an enabling resolution for raising of funds through issue of equity shares through qualified institutional placements up to ₹500 crore subject to approval of the shareholders/regulatory and/or statutory authorities as applicable.

Jaspal Bindra, Executive Chairman, Centrum Group, last week said that CFSL and BharatPe will commit ₹900 crore to the SFB in the first year. As and when required, the partners will commit ₹900 crore more. CFSL and BharatPe will be equal partners in the proposed SFB.

The minimum paid-up net worth requirement for starting an SFB is only ₹200 crore. Once CFSL takes over PMC Bank, it would get a ready-made branch network of about 100 branches in Mumbai and in a few States.

In FY21, Centrum Capital reported a consolidated net loss of ₹41.8 crore against a net profit of ₹71.57 lakh in FY20.

APPOINTMENT

Banks Board Bureau
An Autonomous Body of Government of India
invites application for the position of
Managing Director & Chief Executive Officer
of
Punjab National Bank

The Institution: Established in 1894, Punjab National Bank is today the second largest Public-Sector Bank in the country. After amalgamation of Oriental Bank of Commerce and United Bank of India, PNB has now a network of over 10,760 branches, 103,000 employees and global business of ₹18,45,739 crore. The MD & CEO bears responsibility of creating value for all customers, investors and employees, and of making it the first choice for all stakeholders. You will be expected to position PNB as the “Most Preferred Bank” for customers, the “Best Place to Work In” for employees and a “Benchmark of Excellence” for the industry. The MD & CEO shall hold the office for a term of three years from the date of joining, subject to a maximum age of 60 years.

Eligibilities:
(A) The candidate should be in the age group of 45 to 57 years as on 19-Sept-2021.
(B) should have a minimum experience of 15 years in mainstream banking of which at least one year should at the Board Level as on 19-Sept-2021.

For details of the other eligibility terms and conditions, please see the advertisement on <https://www.banksboardbureau.org.in/> under the “Vacancies” tab.

How to apply: Interested candidates can apply online through the link available on <https://www.banksboardbureau.org.in/> under the “vacancies” tab or directly at <https://www.research.net/r/MDCCEOPNB>

Last date of application: 17:00 hours IST on 17-July-2021.
Further details / corrigendum shall be published on the Bureau’s website.

MM FORGINGS LIMITED
A 25, 8th Floor, ‘SVK TOWERS’, Thiru Vi Ka Industrial Estate, Guindy, Chennai – 600032.
Phone : 91-44-7160 1000 / mmforge@mmforgings.com | CIN: L51102TN1946PLC001473

Particulars	₹ in Lakhs	Consolidated			
		Quarter ended		Year ended	
		31.03.2021 (Audited)	31.03.2020 (Audited)	31.03.2021 (Audited)	31.03.2020 (Audited)
1. Total Income from Operations	29,491.91	17,134.46	76,182.90	77,184.24	
2. Net Profit / (Loss) from ordinary activities after tax	3,412.35	1,547.75	4,670.75	4,192.21	
3. Net Profit / (Loss) for the period after tax (after extraordinary activities)	3,412.35	1,547.75	4,670.75	4,192.21	
4. Equity Share capital	2,414.08	2,414.08	2,414.08	2,414.08	
5. Earnings Per Share					
(a) Basic ₹	14.14	6.41	19.35	17.37	
(b) Diluted ₹	14.14	6.41	19.35	17.37	

Notes:

- The above in an extract of the detailed format of Standalone and Consolidated audited financial results for the quarter ended 31 Mar 2021 filed with the Stock Exchanges under Regulation 33 of the SEBI (LODR) Regulations 2015. The full format of the Financial Results are available at www.nseindia.com, www.bseindia.com and www.mmforgings.com. The Company is engaged in only one segment.
- Covid-19 a global pandemic has impacted the whole economy and created unprecedented level of disruption.
- The Board of Directors decided to continue the same dividend of Rs.5.00 per share as for the previous year. The Board of Directors does not recommend any final dividend for the year 2020-21

For and on behalf of the Board
Vidyashankar Krishnan
Vice Chairman and Managing Director

Date : Jun 21, 2021
Place: Chennai

PRICOL LIMITED
CIN: L34200TZ2011PLC022194
Regd. Office : 109, Race Course, Coimbatore - 641 018.
Phone : + 91 422 4336000
website : www.pricol.com, e-mail: cs@pricol.com

NOTICE TO SHAREHOLDERS

Notice is hereby given pursuant to Rule 6 of the Investor Education and Protection Fund Authority (Accounting, Audit, Transfer and Refund) Rules, 2016 (“Rules”) and Section 124(6) of the Companies Act, 2013, the Company is required to transfer all such shares in respect of which dividends has not been paid or claimed for the last 7 consecutive years to the demat account of Investor Education and Protection Fund Authority (IEPF Authority). Hence, all such shares in respect of which dividends were not claimed for the last 7 years from the year 2013-14 have to be transferred to the demat account of IEPF Authority.

The Company has sent individual notices to the respective shareholders at their latest available address registered with the Company, whose dividends are lying unclaimed for last 7 years, advising them to claim the dividends expeditiously. The statement containing the details of name, folio number / demat account number etc are made available in our website www.pricol.com for information and necessary action by the concerned shareholders.

Shareholders who have not claimed their dividends during the last seven years can write to “Secretarial Department, Pricol Limited, 109, Race Course, Coimbatore – 641018” or mail to “investor@pricol.com”, for making a valid claim for the unclaimed dividends or further details. In case no valid claim has been made on or before 7th August 2021, the shares in respect of which the dividends are lying unclaimed for the last 7 years will be transferred to the demat account of IEPF Authority pursuant to the said Rules.

It may be noted that to comply with the aforesaid mandatory requirement for transfer of such shares to the demat account of IEPF Authority, the Company will take necessary steps including issue of duplicate share certificate against such physical shares / carryout Corporate Action against such demat shares. In case the concerned shareholders wish to claim the shares after transfer to the demat account of IEPF Authority, a separate application can be made to the IEPF Authority, in Web Form IEPF-5, as prescribed under the Rules and the same is available at IEPF website(www.iepf.gov.in).

For Pricol Limited
T.G.Thamizhanban
Company Secretary

Coimbatore
22nd June 2021

ಮದರ್ ವುಡ್ ಆಸ್ಪತ್ರೆ ವತಿಯಿಂದ ಮಕ್ಕಳಿಗೆ ಲಸಿಕೆ ಅಭಿಯಾನ

ಬೆಂಗಳೂರು, ಜೂ. 23, 21: ಕೋವಿಡ್-19 ಸಾಂಕ್ರಮಿಕ ರೋಗದ ಎರಡನೇ ಅಲೆಯ ನಡುವೆ ಪೋಷಕರು ತಮ್ಮ ಮಕ್ಕಳಿಗೆ ವಾಡಿಕೆಯಂತೆ ರೋಗನಿರೋಧಕ ಮತ್ತು ಪ್ಲೂ ಲಸಿಕೆ ಶಾಖೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯುವ ಬಗ್ಗೆ ಚಿಂತೆಗೊಡಗಿದ್ದಾರೆ.

ಮಹಿಳೆಯರು ಮತ್ತು ಮಕ್ಕಳಿಂದೇ ಮೀಸಲಾದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಮದರ್ ವುಡ್ ಆಸ್ಪತ್ರೆ ನಗರದ ಮಕ್ಕಳಿಗಾಗಿ ಮನೆ ಬಾಗಿಲಿಗೆ ತೆರಳಿ ವಾಡಿಕೆಯ ಲಸಿಕೆಯನ್ನು ನೀಡುತ್ತಿದೆ. ಈ ಸೇವೆ ಮಕ್ಕಳಿಗೆ ತಡೆರಹಿತ ಮತ್ತು ನಿರಂತರ ರೋಗನಿರೋಧಕ ಆರೈಕೆಯನ್ನು ಮಾಡುತ್ತಿದೆ. ಮದರ್ ವುಡ್ ನ ಎಲ್ಲಾ 5 ಕೇಂದ್ರಗಳು ಕಳೆದ ಕೆಲವು ವಾರಗಳಿಂದ ಈ ಚಟುವಟಿಕೆಯನ್ನು ಸಕ್ರಿಯವಾಗಿ ಆಯೋಜಿಸುತ್ತಿದೆ.

ಈ ಜಾಲವು ಸ್ವೀರೋಗ ಶಾಸ್ತ್ರ, ಪ್ರಸೂತಿ, ಐವಿಎಫ್, ನಿಯೋನಟಾಲಜಿ ಮತ್ತು ಪೀಡಿಯಾಟ್ರಿಕ್ಸ್ ನಲ್ಲಿ



ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮದರ್ ವುಡ್ ಆಸ್ಪತ್ರೆಯು ಅಂಚುಲೆನ್ಸ್ ಮೂಲಕ ಮಕ್ಕಳಿಗಾಗಿ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಅಭಿಯಾನಕ್ಕೆ ಗೊಂಡಿದೆ. ವೈದ್ಯಕೀಯ ಸೇವೆಗಳನ್ನು ಒದಗಿಸುವ 1000 ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಹೊಂದಿದೆ. ಎಲ್ಲಾ ಆಸ್ಪತ್ರೆಗಳು ಎನ್‌ಎಬಿಎಫ್ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದೆ. ಇದಲ್ಲದೆ, ಪ್ರತಿಯೊಂದು ಆಸ್ಪತ್ರೆಯೂ ಮಹಿಳೆಯರು ಮತ್ತು ಮಕ್ಕಳಿಗೆ ರೇಡಿಯಾಲಜಿ ಸೇವೆಗಳ ಸಂಪೂರ್ಣ ಸ್ಪೆಕ್ಟ್ರಮ್‌ನಿಂದ ಬೆಂಬಲಿತವಾಗಿದೆ. ಪ್ರತಿ ತಿಂಗಳು 10000 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ನಮ್ಮ ಒಮ್ಮಿಡಿ ಸೇವೆಗಳಿಗೆ ಭೇಟಿ ನೀಡುತ್ತಾರೆ.




ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ವಕೀಲ ಹೆಚ್. ಆರ್. ಗುರ್ಗಾ ಪ್ರಸಾದ್ ಅವರು ನಗರದಲ್ಲೆ ದಿನಾಂಕ ಕಿಟಿಂಗ್‌ನಲ್ಲಿ ವಿತರಿಸಿದರು



ಕರ್ನಾಟಕ ರಾಜ್ಯ ನಗರಸಭೆ, ಪುರಸಭೆ ಪೌರ ಕಾರ್ಮಿಕರ ಸಂಘದ ವಿವಿಧ ಬೀದಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಧ್ಯಕ್ಷ ಮುಕ್ತೇಶ್ ಅವರು ಜಿಜಿಎಂ ಮುಖ್ಯ ಅಯುಕ್ತರಿಗೆ ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಜಿ.ಎಸ್. ಶ್ರೀನಿವಾಸ್, ಲಕ್ಷ್ಮಮ್ಮ, ಓಬಿಕೇಶ್ ಮತ್ತಿತರರು ಇದ್ದಾರೆ.

ಆಟೋ ಚಾಲಕನ ಬರ್ಬರ ಕೊಲೆ

ಕಲಬುರಗಿ, ಜೂ. 23-ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜಾಫರಾಬಾದ್ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.



ಜಾಫರ್ ಗ್ರಾಮದ ಸಂತೋಷ ಗುತೇದಾರ (38) ಕೊಲೆಯಾದ ಆಟೋ ಚಾಲಕ. ಈತನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಮದ್ದು ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಅಂಬಾಜಿ ಗೌಳಿ ಸೇರಿದಂತೆ ಮತ್ತಿತರರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಕಿರುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಸಥಿ ಗರ್ವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. ಜಾಹೀರಾತು ವ್ಯವಸ್ಥಾಪಕರು

ಸಂಜೆ ವಾಣಿ

ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್

ಧಾರವಾಡ, ಜೂನ್ 23: ಕೋವಿಡ್ ಮೂರನೇ ಅಲೆ ನಿಯಂತ್ರಣ ಮತ್ತು ತಡೆಗೆ ಸರ್ಕಾರ ಆಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾ ಆಸ್ಪತ್ರೆಯವರೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ವಾರ್ಡ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಹೇಳಿದರು. ಇಲ್ಲಿನ ಕಮಲಾಪುರದ ಕಂಬಾರ ಓಣಿಯಲ್ಲಿರುವ ಕೋವಿಡ್ ಎರಡನೇ ಅಲೆಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಶಿವಾಜಿ ಮಲ್ಲಪ್ಪ ಗಾರಗಿ (12), ಅಮೃತಾ (4) ಮಕ್ಕಳನ್ನು ಭೇಟಿಯಾಗಿ ಆತ್ಮಹತ್ಯೆ ತುಂಬಿ, ಸಂಬಂಧಿಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಳೆದ 15 ದಿನಗಳಿಂದ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕೋವಿಡ್ ಎರಡನೇ ಅಲೆಯಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಮನೆಗಳಿಗೆ ಭೇಟಿ ನೀಡಲಾಗುತ್ತಿದೆ. ಅಂತಹ ಮಕ್ಕಳಿಗೆ ಮನವಿಮಂತ್ರಗಳ ಬಾಲಸೇವಾ ಯೋಜನೆಯಡಿ ಉಚಿತ ಶಿಕ್ಷಣ ಹಾಗೂ ಮಾಸಿಕ ತಲಾ 3,500 ರೂ. ನೆರವು ನೀಡಲಾಗುತ್ತದೆ. ಎಸ್ ಎಲ್ ಎಸ್ ಸಿ ನಂತರ ಲ್ಯಾಪ್‌ಟಾಪ್, ಟ್ಯಾಬ್ ನೀಡಲಾಗುವುದು. ಹೆಣ್ಣು ಮಗುವಿದ್ದರೆ ಆಕೆಗೆ 21 ವರ್ಷಗಳಾದ ನಂತರ ಒಂದು ಲಕ್ಷ ರೂ. ನೀಡಲಾಗುವುದು. ಒಬ್ಬರೇ ಪೋಷಕರನ್ನು ಹೊಂದಿರುವ ಮಕ್ಕಳನ್ನು ಗುರುತಿಸಿ ಬಾಲಸ್ವ ರಾಜ್ ಪೋರ್ಟಲ್‌ನಲ್ಲಿ ದಾಖಲಿಸಿ ಲಾಗುತ್ತಿದೆ ಎಂದರು.

ನೀನೂ ಮಂತ್ರಿಯಾಗು: ಕೋವಿಡ್ ಎರಡನೇ ಅಲೆಯಲ್ಲಿ ಮತ್ತೆತಟ್ಟುವ ದೇವರಗುಡಿಹಾಳದ ಗ್ರಾಮದ ಕಸ್ತೂರಿ ಹಾಗೂ ಮಲ್ಲಪ್ಪ ಗಾರಗಿ ಅವರ ಎರಡು ಮಕ್ಕಳನ್ನು ಇಂದು ಕಮಲಾ ಪುರದ ಕುಂಬಾರ ಓಣಿಯಲ್ಲಿ ಭೇಟಿ ಯಾದ ಸಚಿವ ಶಶಿಕಲಾ ಜೊಲ್ಲೆ ಅವರು ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಅವರಲ್ಲಿ ಧೈರ್ಯ ತುಂಬಲು ಮುಂದಾದರು. 12 ವರ್ಷದ ಬಾಲಕ ಶಿವಾಜಿಗೆ ಮುಂದೆ ಏನಾಗಲು ಬಯಸುತ್ತೀ ಎಂದು ಕೇಳಿದಾಗ ಆತ ಡಾ- ಕ್ಲರ್ ಆಗುವೆ ಎಂದು ಉತ್ತರಿಸಿನ್ನು ಕಂಡು ಹೆಮ್ಮೆ ಪಟ್ಟರು. 4 ವರ್ಷದ ಬಾಲಕಿ ಅಮೃತಾಳನ್ನು ಕೇಳಿದಾಗ ಆಕೆ ಶಿಕ್ಷಕಿಯಾಗುವೆ ಅದರಲ್ಲೂ ಅಂಗನವಾಡಿ ಶಿಕ್ಷಕಿಯಾಗುವೆ ಎಂದು ತಿಳಿಸಿದಾಗ ಸಂತಸ ಪಟ್ಟ ಸಚಿವರು ನೀನು ದೊಡ್ಡವಳಾಗಿ ಮಂತ್ರಿಯಾಗು ಎಂದು ಹಾರೈಸಿದರು. ಮಕ್ಕಳ ಸೋದರ ಮಾವ ವಿಠಲ ತಲಾ 3,500 ರೂ. ನೆರವು ನೀಡಲಾಗುತ್ತದೆ.

PUBLIC NOTICE

It is hereby notified that, my clients have entered into an agreement to purchase the S.5(1) P.D. No. 28-189-5, comprising of a rectangular portion with an abutting piece of triangular portion thereon, the rectangular portion measuring East to West 18' on the Northern side and 17'4" on the Southern side and measuring North to South 57' on the Eastern side and 54'3" on the Western side, totally measuring 980.1 Square feet; with the abutting triangular portion having a length of 44'10" East to West on the Southern side and 45'1" on the Northern side, with a width of 11'2" North to South on the side adjoining the Rectangular portion and 9' North to South at the opposite end, together measuring 267.3 Sq.ft., and thus the rectangular and the triangular portions together totally measuring 1247.4 Sq.ft., with an old house thereon, situated at 7th Cross, Old Tharagupet, Bangalore and the rectangular piece is bounded on:

East by : Road
West by : Property bearing Old Municipal No.121
North by : Property bearing Old Municipal No.53-54
South by : Property of Kabaddi Gopals and property of D.P. Vittalsa

the triangular piece is bounded on:

East by : Attached to Rectangular portion
West by : Private Property
North by : Property bearing old Municipal No.121
South by : Open space and property belonging to D.P. Vittalsasa.

Sd/- S.F. Gautam Chand, Advocate
Goutam Associates
No.60, 2nd Floor, Kanakapura Road, Basavanagudi, Bengaluru - 560 004

NATURAL CAPSULES LIMITED

No. 23, "Trident Towers", 4th Floor, 100 ft. Road, Jayanagar 2nd Block, Bangalore - 560 011. Ph. 2667157/1573, Fax 26671562.
E-mail : info@naturalcapsules.com / CIN : L85110KA1993PLC014742 VG-Caps®

NOTICE

This is to inform that 28th Annual General Meeting of the members of Natural Capsules Limited will be held on Thursday, 15th July 2021 at 11.00 A.M through Video Conferencing (VC)/Other Audio Visual Means ("OAVM") in accordance with General Circular No.14/2020, 17/2020, 20/2020 and 02/2021 and all other applicable laws and circulars issued by Ministry of Corporate Affairs (MCA), Government of India and Circular Nos. SEBI/HO/CFD/CMD1/CIRP/2020/79 and SEBI/HO/CFD/CMD2/CIRP/2021/111 dated May 12, 2020 and January 15, 2021 respectively issued by Securities & Exchange Board of India (SEBI), to transact businesses as set out in the Notice of 28th AGM without physical presence of the Members at a common venue.

The notice of 28th AGM and Annual Report for the financial year 2020-21 are available on the website of the company at www.naturalcapsules.com and on the website of the Stock Exchange at www.bseindia.com

In terms with the aforesaid Circulars, the notice including procedure for remote e-voting and Annual Report for the financial year 2020-21 has been sent only via electronic mode on 21st June, 2021 to the members whose email ID's are registered with the Company/Depository Participant(s). Members who have not registered with the Depository/ies/Company/RTA so far are requested to register/update their email addresses in the following manner:

In case shares are held in physical mode please provide Folio No., Name of shareholder, scanned copy of the share certificate (front and back), PAN (self attested scanned copy of PAN card), Aadhaar (self attested scanned copy of Aadhar Card) by email to company.sec@naturalcapsules.com

In case shares are held in demat mode, please provide DPID-CLID (16 digit DPID + CLID or 16 digit beneficiary ID), Name, client master or copy of Consolidated Account Statement, PAN (self attested scanned copy of PAN card), Aadhaar (self attested scanned copy of Aadhar Card) to company.sec@naturalcapsules.com

Alternatively member may send an e-mail request to evoting@nsdl.co.in for obtaining User ID and Password by proving the details mentioned in Point (1) or (2) as the case may be.

In compliance with the provision of Section 108 of The Companies Act, 2013 and rules made thereunder, read with Regulation 44 of the SEBI (LODR) Regulations, 2015 the company has appointed Mr. Deepak Sadhu representing M/s Deepak Sadhu & Co, Practising Company Secretary as the Scrutinizer for the E-voting process. Members holding share either in physical or dematerialized form as on 07th July 2021 (Cut-off date) may cast their vote electronically on the business set forth in the Remote E-voting period will commence from 12th July 2021 (10:00 am) and ends on 14th July 2021 (5:00 pm). Manner of casting vote through remote e-voting (electronically):

Members will have the facility to cast their votes on the businesses set forth in the notice of AGM through remote e-voting system. The Company has engaged the services of National Securities Depository Limited (NSDL) to provide the said remote e-voting facility. Detailed procedure is available on Notice of 28th AGM and on the website of the Company. The members holding shares of the Company either in physical or in dematerialized form as on cut off date i.e. 07th July 2021 shall be entitled to avail the facility of voting electronically. Any person(s), who acquires the shares of the Company i.e. become(s) member(s) after the notice is sent by the Company, and holds (s) share(s) as of the cut-off date i.e. 07th July, 2021 should follow the same procedure of e-voting as mentioned in the Notice of AGM.

The Register of Members & Share Transfer Books of the Company will remain close from 08th July, 2021 to 15th July, 2021 (both days inclusive) for the purpose of the AGM payment of final dividend, if declared at AGM. Members may note that the Board of your Company has approved and recommended the final dividend @ 10%, subject to approval of Members at the AGM. If approved by the Members, the dividend shall be paid on or after 15th July, 2021 to the members whose names appear in the Register of Members or as beneficial owners as on 07th July, 2021 as will be mentioned in the AGM notice, through various online transfer modes to members who have updated their bank account details. In the cases where ECS mandates of the Members are not available to enable the payment of dividend electronically, the dividend warrant/draft/cheques shall be sent as soon as possible.

Manner of registering mandate for receiving the dividend electronically: Members are requested to update their complete bank details: In cases where shares of the Company are held by the Members in dematerialized mode, the bank account details are required to be updated with the respective depository participants; and in cases where shares of the Company are held by Members in physical mode, the Members are requested to update bank account details with the Registrar and Transfer Agent of the Company viz. Cameo Corporate Services India Limited at Kandhimathi@cameoindia.com by sending scanned copy of signed request letter mentioning the name, folio number, bank account details, self attested copy of PAN card and a cancelled cheque leaf with pre-printed name of the Member/first shareholder of the Company.

In accordance with the provisions of the Income Tax Act, 1961 (IT Act) as amended by and read with the provisions of the Finance Act, 2020, dividend declared and paid by the Company shall be taxable in the hands of the Shareholders and the Company is required to deduct tax at source (TDS) from dividend paid to the shareholders at prescribed rates in the IT Act.

Place: Bangalore
Date: June 21, 2021

For Natural Capsules Limited
Sd/-
Sunil L Mundra

ಜೀವನ್ ಟ್ರಸ್ಟಿಗೆ ಅಂಬುಲೆನ್ಸ್ ನೀಡಿದ ಎಂ.ಜಿ ಮೋಟಾರ್



ಬೆಂಗಳೂರು, ಜೂ. 23-ಜನರ ಜೀವ ಉಳಿಸುವ ವ್ಯವಸ್ಥೆಗಳನ್ನು ಹೊಂದಿರುವ ಆಧುನಿಕ ಅಂಬುಲೆನ್ಸ್ ಅನ್ನು ಎಂ.ಜಿ.ಮೋಟಾರ್ ಇಂಡಿಯಾ ನಗರದ ಸರ್ಕಾರೀ ಆಸ್ಪತ್ರೆ ಸಂಸ್ಥೆ ಜೀವನ್ ಜ್ಯೋತಿ ಟ್ರಸ್ಟಿಗೆ ನೀಡಿದೆ. ಕೋಲಾರದ ಚಿನ್ನದ ಗಣಿಯ ಸೇಂಟ್ ಜೋಸೆಫ್ಸ್ ಹೆಲ್ತ್ ಕೇರ್ ಸೆಂಟರ್‌ಗೆ ಈ ಅಂಬುಲೆನ್ಸ್‌ನ್ನು ಹಸ್ತಾಂತರಿಸಲಾಯಿತು. ಕೆಜಿಎಫ್‌ನಲ್ಲಿ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಸಲುವಾಗಿ ಈ ಅಂಬುಲೆನ್ಸ್ ನೀಡಲಾಗಿದೆ. ಸೇಂಟ್ ಜೋಸೆಫ್ಸ್

ಕಲಾ ಮತ್ತು ವಿಜ್ಞಾನ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ನಿಕೋಲ್ ಚೆರಿಯನ್ ಮತ್ತಿತರರ 'ಓಯರ್ ಐ ಆಯಮ್ ಸ್ಟ್ಯಾಡ್' ಸ್ಪರ್ಧೆಯ ಸೇವಕರು ಕೊರೋನಾದಿಂದ ಮರಣ ಹೊಂದಿದವರಿಗೆ ಇಂಡಿಯನ್ ಕ್ರಿಶ್ಚಿಯನ್ ಸಿಮೆಟ್ರಿಯಲ್ಲಿ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿದ್ದಾರೆ. ಕೆಜಿಎಫ್‌ನ ಜನರು ಈ ಹಿಂದೆ ತಮ್ಮ ಆರೋಗ್ಯಸೇವಾಗಳಿಗೆ ಬೆಂಗಳೂರಿಗೆ ಪ್ರಯಾಣಿಸಬೇಕಾಗಿತ್ತು. ಜೀವನ್ ಜ್ಯೋತಿ ಟ್ರಸ್ಟ್ ಕೆಜಿಎಫ್‌ನಲ್ಲಿ 24 ಗಂಟೆ ವೈದ್ಯಕೀಯ ಆರೈಕೆಯನ್ನು ಆಸ್ಪತ್ರೆ ವಾಸದ ಅನುಕೂಲದೊಂದಿಗೆ ಪೂರೈಸುತ್ತಿರುವ ಮೊದಲ ಸಂಸ್ಥೆಯಾಗಿದೆ.

ನಿಕೋಲ್ ಚೆರಿಯನ್ ಮಾತನಾಡಿ "ಎಂ.ಜಿ. ಮೋಟಾರ್ ಇಂಡಿಯಾವು ತುರ್ತು ಸಂದರ್ಭದಲ್ಲಿ ಕೆಲಸ ಮಾಡಲು ನೆರವಾಗಿದ್ದಕ್ಕೆ ಹರ್ಷವ್ಯಕ್ತ ಪಡೆದಿದೆ. ಈ ಅಂಬುಲೆನ್ಸ್ ಹಲವಾರು ನೆರವಾಗುತ್ತದೆ ಎಂಬುದು ನಮ್ಮ ಭರವಸೆ ಯಾಗಿದೆ ಎಂದರು.

ಎ.ಎಸ್.ಟಿ. ಟ್ರಾಕ್ಟರ್ಸ್ ಲಿಮಿಟೆಡ್

CIN- L34101KA1967PLC001706

ನೋಂದಾಯಿತ ಕಛೇರಿ: ಪ್ಲಾಟ್ ನಂ. 1, ದ್ವ್ಯಾವಂದ್ರ ಇಂಡಸ್ಟ್ರಿಯಲ್ ಎರಿಯ, ವೈಜ್ಞಾನಿಕ ರೋಡ್, ಮಹದೇವಪುರ ಅಂತ್ಯ, ಬೆಂಗಳೂರು - 560 048
ಫೋನ್: 080-67141111 ಇಮೇಲ್: vgstgen@vstractors.com ವೆಬ್‌ಸೈಟ್: www.vstractors.com

31-03-2021ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ವರ್ಷದ ಸ್ವತಂತ್ರವಾದ ಪರಿಶೋಧನೆ ಮಾಡಿದ ಹಣಕಾಸಿನ ಫಲಿತಾಂಶಗಳು (ರೂ. ಲಕ್ಷಗಳಲ್ಲಿ EPS ಐಟಿ)

ವಿವರಗಳು	31.03.2021ಕ್ಕೆ ಕೊನೆಗೊಂಡ ತ್ರೈಮಾಸಿಕ (ಈಗ ಪರಿಶೋಧಿಸಲಾಗಿದೆ)	31.03.2020ಕ್ಕೆ ಕೊನೆಗೊಂಡ ವರ್ಷ (ಈಗ ಪರಿಶೋಧಿಸಲಾಗಿದೆ)	31.03.2020ಕ್ಕೆ ಕೊನೆಗೊಂಡ ತ್ರೈಮಾಸಿಕ (ಈಗ ಪರಿಶೋಧಿಸಲಾಗಿದೆ)
ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ	19,474	76,424	11,980
ಅವಧಿಯ ನಿವ್ವಳ ಲಾಭ/ (ನಷ್ಟ) (ತೆರಿಗೆ, ಅಸಾಧಾರಣ ಮತ್ತು/ಅಥವಾ ವಿಶೇಷ ಬಾಬುಗಳ ಮನ್ನಣೆ)	1,750	11,922	(559)
ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ/ (ನಷ್ಟ) (ಸಾಧಾರಣ ಮತ್ತು/ಅಥವಾ ವಿಶೇಷ ಬಾಬುಗಳ ನಂತರ)	1,750	11,922	(559)
ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/ (ನಷ್ಟ) (ಅಸಾಧಾರಣ ಮತ್ತು/ಅಥವಾ ವಿಶೇಷ ಬಾಬುಗಳ ನಂತರ)	1,293	9,077	(338)
ಅವಧಿಯ ಒಟ್ಟು ಸಮಗ್ರ ಆದಾಯ (ಅವಧಿಯ ಲಾಭ/ನಷ್ಟ) ಸಂಯೋಜನೆಗೊಂಡಂತೆ (ತೆರಿಗೆ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆ ನಂತರ)	1,274	9,066	(299)
ಈಕ್ವಿಟಿ ಷೇರು ಬಂಡವಾಳ	864	864	864
ಮೀಸಲು ನಿಧಿ (ಹಿಂದಿನ ವರ್ಷದ ಸ್ಥಿತಿ ವಿವರಣೆ ಪಟ್ಟಿಯಲ್ಲಿ ತೋರಿಸಿರುವಂತೆ ಪುನರ್ ಮೌಲ್ಯಮಾಪನ ಮೀಸಲು ನಿಧಿ ಹೊರತಾಗಿ)	-	66,757	-
ಷೇರು ಒಂದರ ಗಳಿಕೆ (ತಲಾ ರೂ. ೧೦/-ರ) (ಮುಂದುವರಿದ ಮತ್ತು ಮುಂದುವರಿಯದ ಕಾರ್ಯಾಚರಣೆಗಳು) ಮೂಲ ಮತ್ತು ದ್ರವೀಕೃತ	14.97	105.06	(3.91)

ಸೂಚನೆ: ಮಂಡಳಿಯ ಶಿಫಾರಸಿನಂತೆ 200% ಲಾಭಾಂಶ ರೂ. 20/- ಈಕ್ವಿಟಿ ಷೇರು ಬಂಡವಾಳ (ತಲಾ ರೂ. 10/-) ಅರ್ಥಿಕ ಹಣಕಾಸು ವರ್ಷ 2020-2021ರನ್ವಯ ಮೇಲೆ ತಿಳಿಸಿರುವ ವಿವರವು ಸೆಲೆಯ ನಿಬಂಧನೆ 33 ರ ಅನ್ವಯ (ಹೆಸರು ಸೇರ್ಪಡೆ ಮತ್ತು ಇತರೆ ಘೋಷಣೆ ಅಗತ್ಯತೆಗಳು) ನಿಬಂಧನೆಗಳು, 2008ರ ನಿಬಂಧನೆ 33 ರ ಅನ್ವಯ ಸ್ವಾತಂತ್ರ್ಯ ವ್ಯವಸ್ಥಾಪಕರ ಸಲ್ಲಿಸಿರುವ ತ್ರೈಮಾಸಿಕ ಹಣಕಾಸಿನ ಫಲಿತಾಂಶಗಳು ವಿವರವಾದ ನಮೂನೆಯ ಸಾರಾಂಶವಾಗಿರುವುದು. ತ್ರೈಮಾಸಿಕ ಹಣಕಾಸಿನ ಫಲಿತಾಂಶಗಳು ಸೂಚಕ ನಮೂನೆಯ ಸ್ವಾತಂತ್ರ್ಯ ವ್ಯವಸ್ಥಾಪಕರ ವೆಬ್‌ಸೈಟ್‌ಗಳು (www.nseindia.com, www.bseindia.com ಮತ್ತು <http://www.vstractors.com/investors/financial-results>) ರಲ್ಲಿ ದೊರೆಯುವುದು

2. ಅದರಂತೆ ಕಂಪನಿಗೆ ಕಾಯ್ದೆ, 2013ರ ಪ್ರಕಾರ 133ರ ಅನ್ವಯ ಮತ್ತು ಇದರ ಅಡಿಯಲ್ಲಿ ಹೊರಡಿಸಿರುವ ಸಂಬಂಧಪಟ್ಟ ನಿಯಮಗಳನ್ನು ಓದಿಕೊಂಡಂತೆ ಮತ್ತು ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಿರುವ ಇತರೆ ಲೆಕ್ಕಪತ್ರಗಳ ನೀತಿಗಳ ಅನುಸಾರ ನಿಗದಿಪಡಿಸಿರುವ Ind AS-34-ಮಧ್ಯಂತರ ಹಣಕಾಸಿನ ವರದಿಯಲ್ಲಿ ತಿಳಿಸಿರುವ ಮಾನ್ಯಮಾಡುವಿಕೆ ಮತ್ತು ಮಾಪನ ಮಾಡುವಿಕೆ ನೀತಿಗಳ ಅನುಸಾರ ಈ ಹಣಕಾಸಿನ ಫಲಿತಾಂಶಗಳನ್ನು ನಿರ್ದಿಷ್ಟಪಡಿಸಲಾಗಿದೆ. Ind AS-34ರ ಮಾನ್ಯಮಾಡುವಿಕೆ ಮತ್ತು ಮಾಪನ ಮಾಡುವಿಕೆ ನೀತಿಗಳ ಅನುಸಾರ ಹೊರಲಿಕ್ಕೆ ಅವಧಿಯ ಹಣಕಾಸಿನ ಫಲಿತಾಂಶಗಳನ್ನು ಸಹ ನಿರೂಪಿಸಲಾಗಿದೆ. ನಿಯಮಗಳು ಮತ್ತು ಸೆಲೆಯ (ಲಿಸ್ಟಿಂಗ್ ಓಪ್ನಿಂಗ್‌ಗಳ ಅಂತರ ಡಿಸ್ ಕ್ಲೋಸ್ ಲಿಸ್ಟಿಂಗ್‌ಗಳ ಮೇಲ್ಕಂಡಿ) ನಿಯಮಾವಳಿಗಳು, 2015, ಸರ್ಕಾರಿಲಾಗಿ ನಿರ್ದಿಷ್ಟಪಡಿಸಲಾಗಿದೆ. CIR/CFD/FAC/62/2016 ಬುಲೆಟ್ 5, 2016.

ದಿನಾಂಕ: 21/06/2021
ಸ್ಥಳ : ಬೆಂಗಳೂರು
ವ್ಯವಸ್ಥಾಪಕ ನಿರ್ದೇಶಕರು

ಟ್ರೇಡ್

CIN ಸಂಖ್ಯೆ: L32202KA1950G0100640

ನೋಂದಾಯಿತ ಮತ್ತು ನಿಯಮಿತ ಕಛೇರಿ, ವಕೀಲ ಭವನ, ದೂರದರ್ಶನವೆರ, ಬೆಂಗಳೂರು - 560 016
ವೆಬ್‌ಸೈಟ್ : www.triltd.in ಇ-ಮೇಲ್ ವಿಳಾಸ : triltd@triltd.in
ದೂರವಾಣಿ ಸಂಖ್ಯೆ : +91 (080)25617486 ಫ್ಯಾಕ್ಸ್ : +91 (080)25617525

31ನೇ ಮಾರ್ಚ್ 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಣಕಾಸಿನ ಫಲಿತಾಂಶ ಮತ್ತು ಸಂಭವ ಪರಿಶೋಧಿಸಿದ ಹಣಕಾಸಿನ ಫಲಿತಾಂಶಗಳ ವಿವರ

ರೂ. ಲಕ್ಷಗಳಲ್ಲಿ - ಪ್ರತಿ ಷೇರಿಗೆ ದತ್ತಾಂಶ ಹೊರಹಿಡಿಸಿದೆ

ಕ್ರಮ ಸಂಖ್ಯೆ	ವಿವರಗಳು	ತ್ರಿಮಾಸದ ಅಂತ್ಯಕ್ಕೆ		ವರ್ಷದ ಅಂತ್ಯಕ್ಕೆ	
		31/03/2021 ಪರಿಶೋಧಿಸಿದ	31/12/2020 ಪರಿಶೋಧಿಸಿದ	31/03/2020 ಪರಿಶೋಧಿಸಿದ	31/03/2020 ಪರಿಶೋಧಿಸಿದ
1	ಕಾರ್ಯಾಚರಣೆಯಿಂದ ಒಟ್ಟು ಆದಾಯ	1,26,632	49,688	65,048	236,218
2	ಅವಧಿಯ ನಿವ್ವಳ ಲಾಭ/ನಷ್ಟ (ತೆರಿಗೆ ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳು)	20,129	(3,176)	3,308	1,120
3	ಅವಧಿಯ ನಿವ್ವಳ ಲಾಭ/ನಷ್ಟ (ತೆರಿಗೆ ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳ ನಂತರ)	20,129	(3,176)	3,308	1,120
4	ಅವಧಿಯ ನಿವ್ವಳ ಲಾಭ/ನಷ್ಟ (ತೆರಿಗೆ ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳ ನಂತರ)	20,129	(3,176)	3,308	1,120
5	ಅವಧಿಯ ಇತರೆ ವಿಸ್ತಾರದ ಆದಾಯ/ನಷ್ಟ	1,666	98	(963)	1,960
6	ಅವಧಿಯ ಒಟ್ಟು ವಿಸ್ತಾರದ ಆದಾಯ (ಲಾಭವನ್ನು ಒಳಗೊಂಡು) / (ನಷ್ಟ) ಅವಧಿಯ (ತೆರಿಗೆ ಮೊದಲು) ಮತ್ತು ಇತರೆ ವಿಸ್ತಾರದ ಆದಾಯ (ತೆರಿಗೆ ಮೊದಲು)	21,631	(3,082)	2,255	2,907
7	ಷೇರು ಬಂಡವಾಳ	93,352	92,512	92,512	93,352
8	ಇತರೆ ಈಕ್ವಿಟಿ (ಪುನರ್ವಿಲಾಸನ ಮೀಸಲು ಪರಿಶೋಧಿಸಿದ) ಒಂದರ ವರ್ಷ ಪರಿಶೋಧಿಸಿದ ಆದಾಯ ವಿಸ್ತಾರದ ಆದಾಯ	14,562	(88,632)	7,504	152,239
9	ಪ್ರತಿ ಷೇರಿಗೆ ಗಳಿಕೆ (ರೂ.10/- ಪ್ರತಿ ರೂಪಾಯಿ) (ಮುಂದುವರಿಯುತ್ತಿರುವ ಮತ್ತು ಸ್ಥಗಿತಗೊಂಡ ಕಾರ್ಯಾಚರಣೆಗಳು)	2.16	(0.34)	0.36	0.10
	1) ಮೂಲ (ರೂ.ಗಳಲ್ಲಿ)	2.16	(0.34)	0.36	0.10
	2) ದುರ್ಬಲ (ರೂ.ಗಳಲ್ಲಿ)				

ಸೂಚನೆ :

ಎ) ಮುಲ್ಕದ ಹಣಕಾಸಿನ ಫಲಿತಾಂಶಗಳನ್ನು ಲೆಕ್ಕ ಪರಿಶೋಧಿಸಿದ ಸಮಿತಿಯು ದಿನಾಂಕ 23ನೇ ಜೂನ್ 2021 ರಂದು ಪರಿಶೀಲಿಸಿ ಹಣಕಾಸಿನ ಈ ಸಮಿತಿಯ ಶಿಫಾರಸು ಮೇರೆಗೆ ದಿನಾಂಕ 23ನೇ ಜೂನ್ 2021 ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಇದನ್ನು ಅನುಮೋದಿಸಿತು.

ಬಿ) ಮುಖ್ಯ ಸ್ವತಂತ್ರ ಹಣಕಾಸಿನ ಮಾಹಿತಿ :

ವಿವರಗಳು	ತ್ರಿಮಾಸದ ಅಂತ್ಯಕ್ಕೆ	ವರ್ಷದ ಅಂತ್ಯಕ್ಕೆ
	31/03/2021 ಪರಿಶೋಧಿಸಿದ	31/12/2020 ಪರಿಶೋಧಿಸಿದ
ಕಾರ್ಯಾಚರಣೆಯಿಂದ ಒಟ್ಟು ಆದಾಯ	126,632	49,688
ನಿವ್ವಳ ಲಾಭ - ಮೊಗ ಮೊದಲು	20,129	(3,176)
ನಿವ್ವಳ ಲಾಭ - ತೆರಿಗೆ ಮೊದಲು	20,129	(3,176)
ಅವಧಿಯ ಇತರೆ ವಿಸ್ತಾರದ ಆದಾಯ/ನಷ್ಟ	1,666	98
ಅವಧಿಯ ಒಟ್ಟು ವಿಸ್ತಾರದ ಆದಾಯ (ಲಾಭವನ್ನು ಒಳಗೊಂಡು) / (ನಷ್ಟ) ಅವಧಿಯ (ತೆರಿಗೆ ಮೊದಲು) ಮತ್ತು ಇತರೆ ವಿಸ್ತಾರದ ಆದಾಯ (ತೆರಿಗೆ ಮೊದಲು)	21,794	(3,078)

ಸಿ) ಮುಖ್ಯ ಸ್ವತಂತ್ರ ಹಣಕಾಸಿನ ಮಾಹಿತಿ (ಲೆಕ್ಕ) ಮತ್ತು ಇತರೆ ದತ್ತಾಂಶ (ಲೆಕ್ಕ ಪರಿಶೋಧಿಸಿದ) ರೂ.ಗಳಲ್ಲಿ 2015ರ ರೂ.ಗಳಲ್ಲಿ 33ರ ಅಂಶದಲ್ಲಿ ಷೇರು ವಿವರವಾಗಿತ್ತು ಫಲಿತಾಂಶವನ್ನು 31ನೇ ಮಾರ್ಚ್ 2021ಕ್ಕೆ ಅಂತ್ಯಗೊಂಡ ವರ್ಷದ ಹಣಕಾಸಿನ ಫಲಿತಾಂಶಗಳ ವಿವರವನ್ನು ಸಮೀಕ್ಷಿಸಿ, 31ನೇ ಮಾರ್ಚ್ 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಣಕಾಸಿನ ಫಲಿತಾಂಶದ ಜೊತೆ ಸಮೀಕ್ಷಿಸಿ ದಾಖಲೆ ಸ್ವಾತಂತ್ರ್ಯ ವ್ಯವಸ್ಥಾಪಕರ ವೆಬ್‌ಸೈಟ್ www.bseindia.com ಮತ್ತು ಸ್ವಾತಂತ್ರ್ಯ ಸ್ವಾತಂತ್ರ್ಯ ವ್ಯವಸ್ಥಾಪಕರ ವೆಬ್‌ಸೈಟ್ www.triltd.in ನಲ್ಲಿ ಲಭ್ಯವಿರುತ್ತದೆ.

ಸ್ಥಳ : ಬೆಂಗಳೂರು
ದಿನಾಂಕ : 22.06.2021

ಮಂಡಳಿಯ ಅಧ್ಯಕ್ಷರಾದ
ವಕೀಲ ಲಿಮಿಟೆಡ್ ಪರವಾಗಿ
ರಾಜೇಶ್ ಶ್ರೀ ವಾಸುದೇವ
ಚಿಫ್ ಫೈನಾನ್ಸಿಯಲ್ ಅಧಿಕಾರಿ